



ವಿದ್ಯಾರ್ಥಿ ಕರಿಯರ್ ಅಕಾಡೆಮಿ

ಸಮಯ : 90 ನಿಮಿಷಗಳು
ನೊಂದಣಿ ಸಂಖ್ಯೆ :

--	--	--	--	--

ತಿಎನ್‌ಎ ಪತ್ರಿಕೆ - 1

ತ್ವಜೀಗಳು

ಅಂತರಾಳ : 100

ಹೆಸರು :

ಮೊಬೈಲ್ ನಂ :

ಪ್ರಬಂಧ, ಭಾಷಾಂತರ & ನಾರಾಂಶ ಬರವಣಿಗೆ,

ಭಾಗ - I

07-02-2021

ಈ ಕೆಳಕಂಡ ಯಾವುದಾದರೂ ಒಂದು ವಿಷಯಕ್ಕೆ 600 ಪದಗಳು ಮೇರದಂತೆ ಪ್ರಬಂಧವನ್ನು ಬರೇಯಿರಿ.

1. ಕೃಷಿ ಮೂಲದ ಕುರಿತು ವಿಮರ್ಶೆಗ್ರಂಥಕವಾಗಿ ಚರ್ಚಿಸಿರಿ.

ಅಧ್ಯಾತ್ಮ

2. ನ್ಯಾಯಾಂಗ ವಿಮರ್ಶೆಯ ಕುರಿತು ವಿಶೇಷಿಸಿರಿ.

ಅಧ್ಯಾತ್ಮ

3. ನದಿ ಜೋಡಣೆಯ ಪರ-ವಿರೋಧ ಕುರಿತು ಚರ್ಚಿಸಿರಿ.

ಅಧ್ಯಾತ್ಮ

4. ಕೃತಕ ಬುದ್ಧಿಮತ್ತೆ ಸಾಧಕ ಮತ್ತು ಬಾಧಕಗಳು

ಅಧ್ಯಾತ್ಮ

5. “ದುರ್ಬಲನು ಎಂದಿಗೂ ಕ್ಷಮಿಸಲಾರ, ಕ್ಷಮೆ ಬಲಶಾಲಿಯ ಲಕ್ಷ್ಯ”.

ಭಾಗ - II

II. ಈ ಕೆಳಕಂಡ ಸಾರಾಂಶವನ್ನು ಕನ್ನಡದಿಂದ ಇಂಗ್ಲೀಷ್‌ಗೆ ಭಾಷಾಂತರಿಸಿ.

Translate the following paragraph from Kannada to English.

ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರ, ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ, 60ಕ್ಕಿಂತಲೂ ಹೆಚ್ಚು ಜನರು ಕೃಷಿಯನ್ನೇ ತಮ್ಮ ಜೀವನೋಪಾಯಕ್ಕಾಗಿ ಮುಖ್ಯ ಕಸುಬನ್ನಾಗಿಸಿಕೊಂಡಿದ್ದಾರೆ. ಕೃಷಿಯು ಹೆಚ್ಚುವಾಲು ಮಾನ್ಯನ್ನಾಗಿ ಅಧಾರಿತವಾಗಿದೆ ದೇಶದ ಕೆಲವು ಭಾಗದಲ್ಲಿ ಹೆಚ್ಚು ಮಳೆಯಾಗಿ ಅತಿವೃಷ್ಟಿ ಸಂಭವಿಸಿದರೆ ಮತ್ತೆ ಕೆಲವು ಭಾಗದಲ್ಲಿ ಕಡಿಮೆ ಮಳೆಯಾಗಿ ಅನಾವೃಷ್ಟಿ ಸಂಭವಿಸುತ್ತದೆ ಮತ್ತು ಆ ಇಡಿ ಭಾಗ ಸದಾ ಬರಗಾಲದ ಘಾಯೆಯಲ್ಲಿರುತ್ತದೆ. ಈ ಕಾರಣದಿಂದಾಗಿ ವರ್ಷಮಾತ್ರ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ನೀರಿನ ಪ್ರಮಾಣ ಮಳೆಯಿಂದ ಸಮರ್ಪಕವಾಗಿ ನಿರ್ವಹಣೆ ಆಗುವುದಿಲ್ಲ. ಇದರಿಂದಾಗಿ ಬೇಡಿಕೆ ಮತ್ತು ಮೂರ್ಕೆಕೆಯ ಅಂತರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ದೇಶದಲ್ಲಿ ಪ್ರತಿವರ್ಷ ಸಾಕಷ್ಟು ಪ್ರಮಾಣದಲ್ಲಿ ಮಳೆ ಬೀಳುತ್ತದೆ. ಆದರೆ ಇದರಲ್ಲಿ ಬಹುತೇಕ ಭಾಗ ಜೂನ್‌ನಿಂದ ಸೆಪ್ಟೆಂಬರ್ ಅವಧಿಯ ನಾಲ್ಕು ತಿಂಗಳಲ್ಲಿ ಸುರಿದು ಹರಿದು ಹೋಗುತ್ತದೆ. ಇದರಲ್ಲೂ ಮಳೆ ಏಕರೂಪವಾಗಿಲ್ಲ. ಮೂರ್ಕೆ ಹಾಗೂ ಉತ್ತರ ಭಾರತದಲ್ಲಿ ಹೆಚ್ಚಿನ ಮಳೆ ಬೀಳುತ್ತದೆ. ಪಕ್ಕಿಮ ಮತ್ತು ದಕ್ಷಿಣ ಭಾಗಗಳಲ್ಲಿ ಕಡಿಮೆ ಮಳೆಯಾಗುತ್ತದೆ. ಮಳೆಯ ಕೊರತೆ, ಬರಗಾಲ, ಅಧಿಕ ಮಳೆ, ಪ್ರವಾಹ ಹಿಗೆ ವಾತಾವರಣ ಏರುಪೇರಾಗುತ್ತಲೇ ಇರುತ್ತದೆ. ವರ್ಷಮಾತ್ರ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ನೀರಿನ ಪ್ರಮಾಣ ಮಳೆಯಿಂದ ಸಮರ್ಪಕವಾಗಿ ನಿರ್ವಹಣೆ ಆಗುವುದಿಲ್ಲ. ಜೊತೆಗೆ ಕೃಂಗಾರಿಕೆ, ಕುಡಿಯುವ ನೀರಿಗಾಗಿ ಬೇಡಿಕೆ ಇರುತ್ತದೆ.

ಭಾಗ - III

III. ಈ ಕೆಳಕಂಡ ಸಾರಾಂಶವನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರಿಸಿ.

Translate the following paragraph from English to Kannada.

Development economists have long studied the role that education of girls plays in enabling them to emerge as agent of change . Empirical work in recent years, Nobel laureate Amartya Sen reasons, clearly shown how the relative aspect and regard for women's well being is strongly influenced by women's literacy and educated participation in decision within and outside the family. In the late 1990s, Tamil Nadu along with the Danish International Development Agency, launched a mass rural literacy, most of them women, Evaluation showed overall salubrious effects on the Community within a short while, Implemented largely through the employ of the local arts, one measure of success, as recorded then, was an increased outpatient attendance im primary health centers. There is a body of compelling evidence for the government to focus on improving female literacy . In Census 2011, the female literacy rate was 65.46%, much lower than for males, at 82.14%. States such as Kerala with a high literacy rate (male and female) also sit at the top of the table on development indicators.

ಭಾಗ - IV

II. ಈ ಕೆಳಕಂಡ ವಿಷಯವನ್ನು ಸಂಪೂರ್ಣವಾಗಿ ಬರೆಯಿರಿ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲಿನ ವ್ಯಾಪಾರ ಕಡಿಮೆ. ಒಟ್ಟು ಉತ್ತಾಧನೆಯ ಶೇಕಡಾ 10 ರಷ್ಟು ಮಾತ್ರ ಅಂತರರಾಷ್ಟ್ರೀಯ ಮಾರುಕಟ್ಟಿಯನ್ನು ಪ್ರವೇಶಿಸುತ್ತದೆ. ಇದಕ್ಕೆ ಕಾರಣ ಪ್ರಪಂಚದಾದ್ಯಂತ ಕಲ್ಲಿದ್ದಲಿನ ಅಪಾರ ಬೇಡಿಕೆ ಇದೆ. ಆದರೆ ಕಲ್ಲಿದ್ದಲಿನ ಗಾತ್ರಕ್ಕೆ ಹೊಲಿಸಿದರೆ ಅದರ ಬೆಲೆ ಹಾಗೂ ಅದರಿಂದ ದೊರೆಯುವ ಶಕ್ತಿ ಕಡಿಮೆ. ಇದರಿಂದ ಅತಿ ಹೆಚ್ಚು ದೂರದ ವರೆಗೆ ಇದನ್ನು ಸಾಗಿಸುವುದು ಕಷ್ಟ ಹಾಗೂ ಲಾಭದಾಯಕವಾಗಿಲ್ಲ. ಇದರಿಂದಾಗಿ ಕಲ್ಲಿದ್ದಲಿನ ಸಾಗಾಣಕೆ ಪ್ರಾದೇಶಿಕ ಹಂತದಲ್ಲಿ ಪ್ರಧಾನವಾಗಿದೆ.

ಪ್ರಪಂಚದಲ್ಲಿ ಕಲ್ಲಿದ್ದಲಿನ ರಫ್ತಿನಲ್ಲಿ ಆಸ್ತ್ರೇಲಿಯಾ ಅತ್ಯಂತ ಪ್ರಮುಖವಾದದ್ದು. ಅಂತರಿಕ ಬೇಡಿಕೆ ಕಡಿಮೆ ಇರುವುದರಿಂದ ಉತ್ತಾಧಿಸುವ ಹೆಚ್ಚು ಭಾಗವನ್ನು ಸಮಿಪದಲ್ಲಿಯೇ ಮಾರಾಟ ಮಾಡಲಾಗುವುದು. ವ್ಯಾಪಕವಾದ ಮಾರುಕಟ್ಟಿಯನ್ನು ಹೊಂದಿರುವ ಜಪಾನ ಭಾರತ ದೇಶಗಳಿಗೆ ಇದು ಕಲಿದ್ದಲನ್ನು ರಷ್ಟು ಮಾಡಲಾಗುತ್ತಿದೆ. ಇದಲ್ಲದೇ ದಕ್ಷಿಣ ಆಷ್ಟೀಕಾ. ಅಮೇರಿಕಾ ಸಂಯುಕ್ತ ಸಂಸಾಧನ, ಕಜಕಸಾಧನ, ಮೋಲ್ಯಾಂಡ, ರಷ್ಯಾ ಮೊದಲಾದವುಗಳು ಕಲ್ಲಿದ್ದಲನ್ನು ರಷ್ಟು ಮಾಡುತ್ತಿದೆ. ಇಂಡೋನೇಷಿಯಾದ ಉತ್ತಾದನೆ ಕಡಿಮೆಮಟ್ಟದಾಗಿದ್ದರೂ ಉತ್ತಾಧಿಸುವ ಬಹುಪಾಲು ರಷ್ಟಾಗುವುದು. ಕಲ್ಲಿದ್ದಲನ್ನು ಅಮದು ಮಾಡಿಕೊಳ್ಳುವುದು ಕೊರಿಯಾ, ಭಾರತ, ಜಪಾನ ಮತ್ತು ಚೈನೀಸ್ ದೇಶಗಳೂ ಸಹ ಆಮದಿನ ಕಲ್ಲಿದ್ದಲನ್ನು ಅವಲಂಭಿಸಿದೆ. ಜಪಾನಿ ಮತ್ತು ಮೋಲ್ಯಾಂಡ ಯುರೋಪಿನ ದೇಶಗಳ ಕಲ್ಲಿದ್ದಲಿನ ಬೇಡಿಕೆಯನ್ನು ಮೂರ್ಕೆಸುತ್ತಿದೆ.